

ಹಾಸ್ಯ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ

ಮಹಡೇವಸ್ವಾಮಿ ಎಂ* ಮತ್ತು **ಡಾ. ಬಿ. ಪ್ರಭುಸ್ವಾಮಿ

* ಸಂಶೋಧನಾ ವಿದ್ಯಾರ್ಥಿ; ** ಸಹಾಯಕ ಪ್ರಾಧ್ಯಾಪಕರು

ಕನ್ನಡ ಸ್ವಾತಂತ್ರ್ಯ ವಿಭಾಗ, ಜೆಎಸ್‌ಎಸ್ ಕಾಲೇಜು, ಉಟ್ಟಿ ರೋಡ್, ಮೃಷಣ್ಣ.

ಸಾರಾಂಶ (Abstract)

ಸಾಹಿತ್ಯದ ಮೂಲ ಉದ್ದೇಶ ಮನರಂಜನೆಯೇ ಆದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇದೆ ಎನ್ನುವುದು ಸತ್ಯ. ಸಾಹಿತ್ಯ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದರೆ ಅದು ಘಟ್ಟಿತನದಿಂದ, ಸ್ತುದಿಂದ ಕೂಡಿರುತ್ತದೆ. ನಾವು ಸಾಹಿತ್ಯವನ್ನು ಕಾಲಾರ್ಥವಾಗಿ ನೋಡಬೇಕೆಂದರೆ ಅದು ತನ್ನ ಕಾಲದ ಸಾಮಾಜಿಕ ಸ್ಥಿತಿಗಳನ್ನು ಕೆಟ್ಟಿಹಾಡುವಂತಿರಬೇಕು. ಆಗ ಮಾತ್ರ ಸಮಾಜದಿಂದ ವಿಮುಕ್ತವಾಗಿ ಸಾಹಿತ್ಯ ಎಂದೂ ಉಳಿಯುವುದಿಲ್ಲ. ಹಾಗೆಯೇ ಕೇವಲ ಧರ್ಮಪ್ರಧಾನವಾದ, ವ್ಯಕ್ತಿಪ್ರಧಾನವಾದ ಸಾಹಿತ್ಯಗಳು ಹೆಚ್ಚುಕಾಲ ಉಳಿಯಲಾರವು. ಉಳಿದಿದೆ ಎಂದಾದರೆ ಅದು ಮೌಲ್ಯಗಳನ್ನು ಒಳಗೊಂಡಿದೆ ಎಂದು ಅಧ್ಯ. ಕಾಲಘಟ್ಟಗಳ ಅನುಸಾರವಾಗಿ ಸಾಮಾಜಿಕ ಸ್ಥಿತಿಗಳಿಗೆ ಸಾಹಿತ್ಯ ಸ್ವಂದಿಸಬೇಕು. ಹಾಗೆಯೇ ಸಾಮಾಜಿಕ ಹೊಣಗಾರಿಕೆಯನ್ನರಿತು ಸ್ವಷ್ಟಿಯಾದ ಸಾಹಿತ್ಯ ಸದಾ ಜೀವಂತವಾಗಿ ಇರುತ್ತದೆ.

ಮುಖ್ಯಪದಗಳು (Keywords): ಕನ್ನಡ ಸಾಹಿತ್ಯ, ಡುಂಡಿರಾಜ್, ನಗು, ಹನಿಗವನ, ಸಾಮಾಜಿಕ ಜವಾಬ್ದಾರಿ.

ಪೀಠಿಕೆ

ಯಾವುದೇ ಕಾಲಘಟ್ಟದ ಸಾಹಿತ್ಯವನ್ನು ನಾವು ಸಮಕಾಲೀನವಾಗಿ ನೋಡಬೇಕಾದರೆ ಸಾಮಾಜಿಕತೆ ಅತೀ ಮುಖ್ಯವಾದದ್ದು. ಅಂದರೆ ಪಂಪನನ್ನು ಪ್ರಸ್ತುತಪಡಿಸಬೇಕೆಂದರೆ ಪಂಪ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರಗಳು ಯಾವ ನೆಲೆಯಲ್ಲಿ ಮೂಡಬಂದಿದೆ ಎಂಬುದು ಮುಖ್ಯವಾಗುತ್ತದೆ. ಸಾಹಿತ್ಯ ಎಲ್ಲಾ ಕಾಲಕ್ಕೂ ಸಂತೃಪ್ತಿಯಿಂದ ಕೂಡಿರುವುದಿಲ್ಲ. ಅದರ ಅತ್ಯಾತ್ಮಿಯೇ ಸಾಹಿತ್ಯದಲ್ಲಿ ಹೊಸತನಕ್ಕೆ ಕಾರಣವಾಗಿದೆ. ಸಮಾಜದ ಲೋಪದೋಷಗಳು, ಕುಂಡು ಕೊರತೆಗಳನ್ನು ಪ್ರತಿಬಿಂಬಿಸಿ ಜನರ ಮನಸ್ಸನ್ನು ಚಿಂತನೆಗೆ ಹೆಚ್ಚುವ ಮಾಡುವುವಾಗಿ ಸಾಹಿತ್ಯ ಕೆಲಸ ಮಾಡಬೇಕು. ಕನ್ನಡದ ಅನೇಕ ಸಾಹಿತ್ಯಗಳು ಕಢೆ, ಕಾದಂಬರಿ, ಕಾವ್ಯ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳ ಮೂಲಕ ಅನೇಕ ಸಾಮಾಜಿಕ ವಿಚಾರಗಳನ್ನು ಅಭಿವೃತ್ತಿಸಿದ್ದಾರೆ.

Please cite this article as: ಮಹಡೇವಸ್ವಾಮಿ ಎಂ ಮತ್ತು ಬಿ. ಪ್ರಭುಸ್ವಾಮಿ (2021). ಹಾಸ್ಯ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ.

ಪ್ರತಿಬಿಂಬ: ಮಲ್ಲಿಡಿಸ್ಟ್ರಿಬ್ಯೂಟರಿ ಕನ್ನಡ ರೀಸಚರ್ಸ್ ಇನ್‌ಲೋ ಆಫ್ ಐಎಂಆರ್‌ಡಿ, 3(3). ಪು.ಸಂ. 85-93

ಕನ್ನಡ ನಾಡು, ನುಡಿ, ಸಂಸ್ಕೃತಿ ಪ್ರತಿನಿಧಿಸುವುದರ ಜೊತೆಗೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಹಿತ್ಯ ರಚನೆಗೊಂಡಿರುವುದನ್ನು ಹಾಗೂ ಪ್ರಸ್ತುತ ರಚನೆಗೊಳ್ಳುತ್ತಿರುವುನ್ನು ಕಾಣಬಹುದು.

ಸಾಹಿತ್ಯವನ್ನು ಓದುವ ಮತ್ತು ಅದನ್ನು ಅಧ್ಯೇತಿಸಿಕೊಳ್ಳುವ ಮನಸ್ಸಿಗೆ ಕೂಡ ಸಾಹಿತ್ಯದ ಮೇಲೆ ವರಿಣಾಮ ಬೀರುತ್ತದೆ. ಹಿಂದೆ ಪ್ರಥಾನವಾಗಿದ್ದ ಮಹಾಕಾವ್ಯ ಪ್ರಕಾರ ಪ್ರಸ್ತುತದಲ್ಲಿ ಹೆಚ್ಚಾಗಿ ಹಾಗೂ ಜವಾಬ್ದಾರಿಯಿಂದ ರಚನೆಗೊಳ್ಳುತ್ತಿಲ್ಲ. ಕಾರಣ ಇಂದಿನ ಕಾಲಘಟ್ಟದ ಮನೋಭಾವ, ಆಸಕ್ತಿಗಳು ಮಹಾಕಾವ್ಯಕ್ಕೆ ಹೊಂದಿಕೆಯಾಗುವುದಿಲ್ಲ. ಹಿಂದೆ ಪಂಡಿತರಿಗಾಗಿಯೇ ಸಾಹಿತ್ಯ ಕೃತಿಗಳು ರಚನೆಯಾಗುತ್ತಿದ್ದವು. ಪ್ರಸ್ತುತ ಪಂಡಿತಮಾನ್ಯ ಕೃತಿಗಳು ಕಡಿಮೆಯಾಗಿದ್ದ ಸಾಮಾನ್ಯ ಓದುಗರ ಅಭಿರುಚಿಗೆ ಅನುಗುಣವಾಗಿ ಸಾಹಿತ್ಯ ಪ್ರಕಾರಗಳು ರಚನೆಗೊಳ್ಳುತ್ತಿದ್ದು ಅದನ್ನು ಓದುಗ ದೊರೆಗಳು ಮುಕ್ತವಾಗಿ ಸ್ವೀಕರಿಸಿದ್ದಾರೆ. ಬಹಳ ಮುಖ್ಯವಾಗಿ ಮನುಷ್ಯ ಇಂದು ಯಾಂತ್ರಿಕ ಬದುಕಿಗೆ ಸಿಲುಕೆ ಅಲ್ಲ ಓದು ಹೆಚ್ಚು ಜಾನ್ನ ತಿಳಿದುಕೊಳ್ಳುವ ತವಕದಲ್ಲಿದ್ದಾನೆ. ಹಾಗಾಗಿ ಸಾಹಿತ್ಯ ಓದುವಿಕೆಯ ಶೈಲಿಯನ್ನು ಬದಲಿಸಿಕೊಂಡಿದ್ದಾನೆ. ಹಾಗೆಯೇ ಸಾಹಿತ್ಯವೂ ಕೂಡ ಸಾಮಾಜಿಕ ಕಳಕಳಿಯನ್ನು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಅನೇಕ ಸಾಹಿತ್ಯಗಳಲ್ಲಿ ಎಚ್. ಡುಂಡಿರಾಜ್ ಅವರ ಸಾಹಿತ್ಯವು ವಿಶೇಷ ಹಾಗೂ ವಿಭಿನ್ನವೆನಿಸುತ್ತದೆ.

ಹನಿಗವನಗಳ ರಾಜ, ಚುಟುಪು ಜಕ್ಕವರ್ತೀ ಎಂದೇ ಜನಪ್ರಿಯರಾಗಿರವ ಎಚ್. ಡುಂಡಿರಾಜ್ ಪದ್ಯ ಹಾಗೂ ಗಡ್ಡ ಸಾಹಿತ್ಯವೆರಡರಲ್ಲಿ ಗಣನೀಯ ಕ್ಷಮಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿಬ್ರಾಗಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಸಣ್ಣ ಸಣ್ಣ ಹನಿಗವನಗಳು ಅಗಾಧವಾದ ವಿಚಾರಗಳನ್ನು ಒಳಗೊಂಡಿದೆ. ಇವರ ಸಾಹಿತ್ಯ ಮೇಲು ನೋಟಕ್ಕೆ ಮನರಂಜಿಸಿದರೂ ಒಳಗೊಂದು ಚಿಕಿತ್ಸಕ ದೃಷ್ಟಿಕೋನ ವ್ಯಾಚಾರಿಕ ಜಿಂತನೆ ಕಾಣಲಾಗುತ್ತದೆ. ಬರೆಯುವ ಸಾಲುಗಳು ಚಿಕ್ಕದೆನಿಸಿದರೂ ಅದರ ಅರ್ಥವ್ಯಾಪ್ತಿ ವಿಸ್ತೃತವಾದುದಾಗಿದೆ. ರಂಜನೆಯ ಮೂಲಕ ಅರ್ಥಗಭಿರೂಪವಾದ ಸಾಹಿತ್ಯ ಇವರ ಬರವಣಿಗೆಯಲ್ಲಿ ಜೀವತಳೆದಿದೆ.

ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಹನಿಗವನಗಳ ಪ್ರಕಾರವು ಒಂದು ಮಹತ್ವದ ಪ್ರಕಾರವಾಗಿದೆ. ಈ ಸಾಹಿತ್ಯ ಪ್ರಕಾರಕ್ಕೆ “ಕುಳಾದರೂ ರೂಪವತಿ ಹೆಣ್ಣಿನ ಹಾಗೆ”¹ ಎಂಬ ಶ್ರೀ. ಎಸ್.ವಿ. ರಂಗಣ್ಣ ನವರ ಮಾತು ಶಿಫಾರಸ್ಸು ನೀಡಿದಂತಿದೆ. ಹನಿಗವನಗಳ ಮೂಲಕ ಶಬ್ದದ ಶಕ್ತಿ ಮತ್ತು ಸೌಬಗನ್ಯ ಸೌಗಾಗಿ ದುಡಿಸಿಕೊಳ್ಳುವ ಹಾಗೂ ಶಬ್ದದ ವಿನ್ಯಾಸದ ಮೂಲಕ ವಿಚಾರದ ಗಾಢತೆಯನ್ನು ಬಿಂಬಿಸುವ ಕೆಲಗಾರಿಕೆಯಲ್ಲಿ ಡುಂಡಿರಾಜರು ಎತ್ತಿದ ಶ್ರೀ. ಸಮಾಜದಲ್ಲಿ ನಡೆಯುವ ಅನೇಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ವಿಡಂಬನೆ ಮೂಲಕ ಸೂಚ್ಯವಾಗಿ ತಿಳಿಸುತ್ತ ಅಂತು ಜೊಂಪುಗಳನ್ನು ತಿದ್ದುವ ಪ್ರಯತ್ನ ಇಲ್ಲಿದೆ. ಸರಳ ಪದ್ಯಗಳಲ್ಲಿ ವಿಸ್ತೃತ ಅರ್ಥತುಂಬಿ ಸಮಾಜದ ಪಿಡುಗುಗಳ ಬಗ್ಗೆ ಮಾರ್ವಿಕವಾಗಿ ನಿರೂಪಿಸುವ ಗಡ್ಡ ಧಾಟಿಯ ಪದ್ಯ ಶೈಲಿ ಇವರ ಬರವಣಿಗೆ ವಿಶೇಷ ಶ್ರೀಮಂತಿಕೆ ತಂದುಕೊಳ್ಳಿದೆ. ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಸಾಮಾಜಿಕ ಪಿಡುಗುಗಳನ್ನು ಕುರಿತು ಸೂಕ್ಷ್ಮ ವ್ಯಂಗ್ಯ ಮುಶ್ರಿತ ಹಾಸ್ಯದ ಧಾಟಿಯಲ್ಲಿ ಅಭಿವೃತ್ತಿಸುತ್ತಾರೆ. ಆ ಮೂಲಕ ಅವರ ಸಾಮಾಜಿಕ ಕಳಕಳಿ ನಮಗೆ ವೇದ್ಯವಾಗುತ್ತದೆ.

ಮನುಷ್ಯ ನೆಮ್ಮೆದಿಯಿಂದ ಜೀವಿಸಬೇಕಾದರೆ ಉತ್ತಮ ಆಡಳಿತ ನಡೆಸುವ ಒಬ್ಬ ಸಮರ್ಥ ನಾಯಕ ಅವಶ್ಯವಿರುತ್ತದೆ. “ಮಂಡ ಹೋಕರಿಗಳನ್ನು ಬುನಾಯಿಸಿ ಕಳುಹಿಸಿದರೆ ಅದರ ಪರಿಣಾಮವನ್ನು ಪ್ರಜೆಗಳು ಅನುಭವಿಸಲೇಬೇಕು”² ಎಂಬ ತೇಜಸ್ಸಿಯವರ ಮಾತು ಸಮರ್ಥನಾಯಕನ ಹೊರತೆಯಿಂದಾಗಬಹುದಾದ ಬಗ್ಗೆ ಬೆಳಕು ಚೆಲ್ಲುತ್ತದೆ. ಇಂದಿನ ರಾಜಕೀಯವನ್ನು ನೋಡಿದರೆ ಅದು ವೇದ್ಯವಾಗಿರದು. ಪ್ರಸ್ತುತ ಆಡಳಿತ ವ್ಯವಸ್ಥೆ ಮತ್ತು ಜನನಾಯಕರಂದು ಕರೆಸಿಕೊಳ್ಳುವ ಸಚಿವರನ್ನು ನೋಡಿದ ಕಾವಿ ದುಂಡಿಮರು

ಕೊಡು ದೇವರೆ

ವರ

ಹೋಳ್ಳಿ ಭರವಸೆ ನೀಡದಂಥ

ಆಡದ್ದೇ ಮಾಡುವಂಥ

ಸಚಿ-ವರ

ಆರು ಹೊಟ್ಟರೆ ಅತ್ತಕಡೆ ಮೂರು ಹೊಟ್ಟರೆ ಸೋಸೆಕಡೆ ಎಂಬಂತೆ ಹೊ ಮತ್ತು ಅಧಿಕಾರದಾಸೆಗೆ ಇಂದು ಪ್ರಕ್ಕದಿಂದ ಪ್ರಕ್ಕಕ್ಕೆ ಜಿಗಿಯುತ್ತಿರುವ ಶಾಸಕ, ಸಚಿವರಿಗೆ ಜನಹಿತಕ್ಕಿಂತ ಧನಹಿತವೇ ಮುಖ್ಯವೆಂಬಂತೆ ತಮ್ಮ ಕರ್ತವ್ಯಗಳನ್ನೇ ಮರೆತ್ತಿರುವ ಕೆಲವು ರಾಜಕಾರಣಗಳ ಆಡಳಿತವನ್ನು ಟೀಕಿಸುವುದರ ಮೂಲಕ ಉತ್ತಮ ಆಡಳಿತ ನಡೆಸುವ ಸಚಿವರು ಅಥವಾ ಸಮರ್ಥ ನಾಯಕಬೇಕು. ರಾಜಕೀಯ ನಾಯಕರೆಲ್ಲರೂ ಆಶ್ವಾಸನೆ ನೀಡಿ ಅದನ್ನು ಮಹಿ ಮಾಡುವವರೇ ಆಗಿದ್ದಾರೆ. ಅವರ ಆಶ್ವಾಸನೆ ಗೆಲ್ಲುವರೆಗಷ್ಟೆ ಹಾಗಾಗಿ ಮಾತನಾಡದೆ ಕೆಲಸ ಮಾಡುವ ಭರವಸೆ ನಿಜ ಮಾಡುವ ಸಚಿವರನ್ನು ವರವಾಗಿ ನೀಡು ಎಂಬ ಮಾತು ನಮ್ಮ ರಾಜಕೀಯ ನಾಯಕರ ಪರ್ವತನಾಗಿ ಹಿಡಿದ ಕೈಗನ್ನಡಿಯಂತಿದೆ.

ಅಧಿಕಾರ ಮತ್ತು ಹೊ ಇವೆರಡರ ದರ್ಷಕದಲ್ಲಿ ಮೇರೆಯುವರು ಜನಸಾಮಾನ್ಯರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿ ಸಂತೋಷಿಸುವ ಮನೋಭಾವ ರೂಢಿಸಿಕೊಂಡುಬಿಡುತ್ತಾರೆ. ಬೇಂದ್ರೇಯವರ ಕುರುಡು ಕಾಂಚಾಣಾ ಕವನ ಹಣದ ಮದ ಹೇಗೆ ಎಲ್ಲರನ್ನು ತುಳಿಯುವಂತೆ ಮಾಡುತ್ತದೆ ಎಂಬುದುನ್ನು ಧ್ವನಿಸುತ್ತದೆ. “ಕುರುಡು ಕಾಂಚಾಣಾ ಕುಣಿಯುತ್ತಿತ್ತು ಕಾಲಿಗೆ ಬಿದ್ದವರ ತುಳಿಯುತ್ತಿತ್ತೂ ಕುರುಡು ಕಾಂಚಾಣಾ”³

ಎನ್ನುವಂತೆ ಹೊ ಅಂದೂ, ಇಂದೂ ಕಂಡು ಕಾಣದ ಹಾಗೆ ಸಾಮಾನ್ಯರನ್ನು ತುಳಿಯುತ್ತಿದೆ. ದಿನದ ಪಾಡು ಮುಗಿಸಿ ಮಲಗಲು ಸೂರಿಲ್ಲದೆ ಕೆಲವರು ರಸ್ತೆ ಬದಿಗಳಲ್ಲಿ ಮಲಗುವ ಸ್ಥಿತಿ ನಮ್ಮುಲ್ಲಿದೆ. ದಣಿದ ದೇಹಕ್ಕೆ ತುಸು ವಿಶ್ರಾಂತಿ ಕೊಡಲು ಮಗ್ಗಲು ಕೊಡುವ ಆ ಮುಗ್ಗ ಜನಕ್ಕೆ ಅಲ್ಲಿ ಅವರಿಗೆ ಉಳಿಗಾಲವಿಲ್ಲವೆಂಬಂತೆ ಕೆಲವು ವಾಹನ ಚಾಲಕರು ಕುಡಿದು ವಾಹವನ್ನು ಅಡ್ಡಾದಿದ್ದಿ ಓಡಿಸಿ ದೇಹ ತುಂಡರಿಸುವ ಹಾಗೆ ಚಲಾಯಿಸಿರುವಂತಹ ಎಷ್ಟೋ ಉದಾಹರಣೆಗಳು ನಮ್ಮುಲಿವೆ. ಕುಡಿದ ಮತ್ತಿನಲ್ಲಿ ಅನೇಕರ ಜೀವವನ್ನು ನುಂಗುವ ಇಂತಹ ಪಾತಕಿಗಳು ಕಡಿಮೆಯೆಲ್ಲ ಕೆಲವು ಬಿಸಿನ ಚಾಲಕರೂ ಕೂಡ ಈ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ನಮ್ಮುಲ್ಲಿ ಕೆಲವು ನೌಕರರನ್ನು ದೇವರುಗಳಿಂದು ಕರೆಯುವ ವಾಡಿಕೆ ಇದ್ದೂ ಅವರಲ್ಲಿ ವಾಹನ ಚಾಲಕರೂ ಕೂಡ ಹೋದು. ಹಾಗಾಗಿ ಆ ನಂಬಿಕೆಗಾಗಿಯಾದರೂ ಜನರ ಕ್ಕೇಮ ಕಾಪಾಡುವುದು ಒಳತು. ಕುಡಿದು ವಾಹನ ಚಲಾಯಿಸಿ ಪ್ರಾಣ ಕಳೆದುಕೊಳ್ಳುವ ಮತ್ತು ಪ್ರಾಣ ತೆಗೆಯುವ

ಕೃತ್ಯಾಗಳನ್ನು ಬಿಟ್ಟು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜ ಸುವ್ಯವಸ್ಥೆಯಿಂದರಲು ಸಹಕರಿಸಿ ಎಂದು ಕರೆ

ಕೊಡು ದೇವರೆ

ವರ

ಪಡಿದು ವಾಹನ

ಒಡಿಸದಂಥ

ಡ್ರೈ ವರ

ಭಗವಂತ ವರ ಕೊಡುವುದಾದರೆ ಕುಡಿದು ವಾಹನ ಚಲಾಯಿಸದೇ ಇರುವಂತಹ ಡ್ರೈವರನ್ನು ಕೊಡಬೇಕಿದೆ. ಇದು ಅವನ ವೈಯಕ್ತಿಕ ಒಳಿತಿಗಷ್ಟೆ ಅಲ್ಲ ಸಮಾಜದ ಒಳಿತಿಗೂ ಮಾರಕವಾಗಿದೆ. ಅಲ್ಲದೆ ಇಂತಹ ಕುಡಿಯುವ ಚಟ್ಟದಿಂದ ಆತನ ಮನೆಯವರಿಗೂ ಸಂಕಟವಾಗುವುದಲ್ಲದೆ ಆತನ ಆರೋಗ್ಯಕ್ಕೂ ಮಾರಕವಾಗಿದೆ. ಮನುಷ್ಯನಿಗೆ ಎಲ್ಲ ವಿಷಯದ ಬಗ್ಗೆ ಅರಿವಿದ್ದರೂ ಅದೇ ತಪ್ಪನ್ನು ಮಾಡುವ ಮೂಲಕ ತಮ್ಮ ವಿಪರೀತ ದದ್ದುತನದ ಪ್ರದರ್ಶನ ತೋರ್ಚಿಸುತ್ತಾರೆ. ಹೀಗಾಗಿ ಕರೆ ನಗುವಿನ ಮೂಲಕ ಆ ವ್ಯವಸ್ಥೆಯನ್ನು ಸರಿಪಡಿಸಲು ಈ ರೀತಿ ದೇವರ ಮುಂದೆ ಬೇಡಿಕೆಯನ್ನು ಇಟ್ಟಿದ್ದಾರೆ.

ಸಮಾನತೆ ಎಂಬುದು ಸಾಂಬಧಿಕ ಹಕ್ಕು. ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ ಕೊಡಬೇಕು. ಹಾಗೆಯೇ ಸಮಾನ ವೇತನವನ್ನು ನೀಡಬೇಕು. ಬಡವ-ಬಲ್ಲಿದ, ಶ್ರೀ-ಮುರುಷ ಎಂಬ ತಾರತಮ್ಯ ಮಾಡದೇ ಶ್ರಮಕ್ಕೆ ಸರಿಯಾದ ಬೆಲೆ ಸಿಗಬೇಕು. ಆದರೆ ಪ್ರತಿಯೊಂದು ಕ್ಷೇತ್ರದಲ್ಲಿ ಈ ತಾರತಮ್ಯ ನಡೆಯುತ್ತಿದೆ. ನನ್ನ ಗುರುಗಳು ಹೇಳಿದ ಮಾತ್ರ ಇಲ್ಲಿ ನೆನಪಿಗೆ ಬರುತ್ತದೆ. “ಶ್ರೀಮಂತರ ಐಸಿಗಿರುವ ಬೆಲೆ ಬಡವನ ಉಸಿರಿಗಿಲ್ಲ”⁴. ಈ ವ್ಯವಸ್ಥೆ ಬದಲಾಗಬೇಕು. ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲ ಸಿಗಬೇಕು. ಎಲ್ಲಿಯವರೆಗೂ ಇದು ಹೀಗೆ ಮುಂದವರೆಯುತ್ತದೆಯೋ ಅಲ್ಲಿಯವರೆಗೂ ದೇಶದಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ. ವಾಸ್ತವತ್ತೆಯನ್ನು ಚಿತ್ರಿಸುವ ಮೂಲಕ ಬಡವರ ಬೇನೆಯನ್ನು ತಿಳಿಸುತ್ತಾರೆ ದುಂಡಿಯವರು.

ನೋರೋ ಇನ್ನೂರೋ ಕೊಡುತ್ತಾರೆ

ಬಿಸಿಲಲ್ಲಿ ದುಡಿಯುವವರಿಗೆ

ಹೆಚ್ಚು ಸಿಗುತ್ತದೆ

ವಿಸಿಯೋಳಗೆ ಪ್ರಳಿವರಿಗೆ

ಬೆಲೆಯೇ ಇಲ್ಲ ಬೆವರಿಗೆ!

ಮನುಷ್ಯ ಇಂದು ಯೋಗ್ಯ ಜೀವನವನ್ನು ಬಿಟ್ಟು ಯೋಗ್ಯತೆಯ ಜೀವನ ನಡೆಸಲು ಹವಣಿಸುತ್ತಿದ್ದಾನೆ. ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ತತ್ವ ಯಾರಿಗೂ ಕೂಡ ಬೇಡವಾಗಿದೆ. ಪ್ರತಿ ಶ್ರಮದಲ್ಲಿ ಅಪೇಕ್ಷೆಯನ್ನಿಟ್ಟುಕೊಂಡು ಸ್ವಾಧ್ಯ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ. ಮನುಷ್ಯ ಇಂದು ಪ್ರಕೃತಿಗೆ ಎಷ್ಟೇಲ್ಲ ಕೆಡುಕುಂಟು ಮಾಡಿದರೂ ಸಹ ಪ್ರಕೃತಿ ಮನುಷ್ಯನಿಗೆ ಉಚಿತ ಗಾಳಿ, ಬೆಳಕು, ನೀರು ನೀಡುತ್ತಿದೆ. ಪ್ರಕೃತಿ ನಮ್ಮ

ಉಸಿರು. ಪ್ರಕೃತಿ ಇದ್ದರೆ ಮನುಷ್ಯ ಎಂಬುದು ಎಲ್ಲರಲ್ಲಿ ಮನದಟ್ಟಾಗಬೇಕಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಪ್ರಸ್ತುತ ಮನುಷ್ಯನ ಸ್ವಾಧ್ಯ ಮನೋಭಾವವನ್ನು ತಿಳಿಸುತ್ತಾರೆ ದುಂಡಿಮರು.

ಮನುಷ್ಯರ ಮಾಡುತ್ತಾರೆ

ಇಷ್ಟಾಧ್ಯ ಸಿದ್ಧಿಗಾಗಿ

ಉರುಳು ಸೇವೆ

ಮರಗಳು ನಡೆಸುತ್ತವೆ

ಸದ್ಗುಲದ್ದ ನಿಸ್ವಾಧ್ಯ

ನೆರಳು ಸೇವೆ!

ತಾನೂ ಪ್ರಕೃತಿಯ ಒಂದು ಭಾಗವಾಗಿರುವ ಮನುಷ್ಯನಿಗೆ ಪ್ರಕೃತಿಯ ನಿಸ್ವಾಧ್ಯ ಗುಣ ಬರಲ್ಪಿಲ್ಲ. ಸ್ವಾಧ್ಯ ಸಾಧನೆಯೇ ಪರಮಧೈಯ ಎಂದು ಭಾವಿಸಿರುವವನಿಗೆ ನಿಸ್ವಾಧ್ಯಕ್ಕೆ ದ್ಯೋತಕವಾಗಿರುವ ಪ್ರಕೃತಿಯ ಗುಣ ಹೇಗೆ ರುಚಿಸಲು ಸಾಧ್ಯ? ಎಂದು ಪ್ರಕೃತಿಯ ಕಾಳಜಿಯ ಬಗ್ಗೆ ತಿಳಿಸಿಕೊಡುತ್ತಾರೆ.

ರ್ಯಾತನೇ ದೇಶದ ಬೆನ್ನೆಲುಬು. ಆದರೆ ರ್ಯಾತನ ಇಂದಿನ ಸ್ಥಿತಿ ದೇಶವೇ ತಲೆ ತಗ್ಗಿಸುವ ರೀತಿಯಲ್ಲಿದೆ. ತೇಜಸ್ಸಿಯವರು ಒಂದು ಕಡೆ ಹೇಳುತ್ತಾರೆ. “ಕೃಷಿಕ ಭಾರತದಲ್ಲಿ ಮನಸ್ಸು ಆತ್ಮ ವ್ಯಕ್ತಿಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಷ್ಟಿತ್ವ ಪಡೆದಿದ್ದಾನೆ”⁵. ತನ್ನ ಮೈ ಗೊಬ್ಬರ ಮಾಡಿಕೊಂಡು ತಾ ಹಸಿದು ದೇಶಕ್ಕೆ ಉಳಿಬಡಿಸಿದ್ದಾನೆ. ತುತ್ತಿ ಕೊಟ್ಟ ಅನ್ವಯಾತನಿಗಿಂದು ಗುದ್ದು ಕೊಟ್ಟ ಕೊರಿಸಿದ್ದಾರೆ. ರ್ಯಾತ ಬೆಳೆದ ಆಹಾರ ಧಾನ್ಯಕ್ಕೆ ಸರಿಯಾದ ಬೆಲೆ ಸಿಗದೆ ಇಂದು ಸಾವಿಗೆ ಶರಣಾಗುತ್ತಿದ್ದಾರೆ. ರ್ಯಾತರ ಈ ಸಮಸ್ಯೆ ನೆನ್ನೆ ಮೊನ್ನೆಯದಲ್ಲ. ಬಹಳ ಹಿಂದಿನಿಂದಲೂ ಇದನ್ನು ಎದುರಿಸುತ್ತಿದ್ದಾರೆ. ರ್ಯಾತರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. “ನಮ್ಮ ರಾಜ್ಯದಲ್ಲಿ ರ್ಯಾತಪರ ಚಳುವಳಿಗಳು ಅನೇಕವು ನಡೆದಿವೆ. ಅವುಗಳಲ್ಲಿ ಕನಾಂಟಕ ರಾಜ್ಯರ್ಯತ ಸಂಘದ ಜಳುವಳಿ ಅತ್ಯಂತ ಪ್ರಮುಖವಾದದ್ದು. ಆದರೆ ಯಾವ ಜಳುವಳಿಗಳೂ ರ್ಯಾತನನ್ನು ಪ್ರಮುಖ ರಾಜಕೀಯ ಶಕ್ತಿಯನ್ನಾಗಿ ಮಾಡಲಿಲ್ಲ”⁶. ಸರ್ಕಾರ ರ್ಯಾತರ ಉತ್ಪನ್ನಗಳಿಗೆ ನ್ಯಾಯಿಯತ ಲಾಭಕರ ಬೆಲೆ ನೀಡಬೇಕು. ವಿಶೇಷ ಸಾಫ್ತ್ವರಮಾನವನ್ನು ಒದಗಿಸಬೇಕು. ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ರ್ಯಾತರೇ ಪ್ರಮುಖಪಾತ್ರ ವಹಿಸುತ್ತಾರೆ. ಹಾಗಾಗಿ ಅವರ ಬಗ್ಗೆ ಅಲ್ಲ-ಸ್ವಲ್ಪವಾದರೂ ಕಾಳಜಿ ಇರಲಿ ಎಂಬುದು ದುಂಡಿಯವರ ಆಶಯವೂ ಆಗಿದೆ.

ಹಿಂದಿನ ಸರ್ಕಾರದಂತೆ

ಕಗಿನ ಸರ್ಕಾರ

ರ್ಯಾತರ ಮೇಲೆ ಗುಂಡು ಹಾರಿಸಿ

ಕೊಲ್ಲುಪುದಿಲ್ಲ

ಎಕೆಂದರೇ

ಅವರೇ ಸಾಯುತ್ತಿದ್ದಾರೆ.

ರೈತರ ಸಮಸ್ಯೆ ಬಗ್ಗೆ ಇಡಕ್ಕಿಂತ ಹೆಚ್ಚು ವ್ಯಾಖ್ಯಾನ ಬೇಕಿಲ್ಲ ಎಂದೆನಿಸುತ್ತದೆ. ಇಂದಿಲ್ಲದಿದ್ದರೂ ಮುಂದೆಯಾದರೂ ಅವರ ಜೊತೆ ಕೈಜೋಡಿಸೋಣ ದೇಶದ ಅಭಿವೃದ್ಧಿಗೆ ಶ್ರಮಿಸೋಣ.

ಮನುಷ್ಯನ ದೇಹಕ್ಕೆ ಆರೋಗ್ಯಯುತ ಆಹಾರ ಎಷ್ಟು ಮುಖ್ಯವೋ? ಹಾಗೆಯೇ ದೇಹಕ್ಕೆ ನಿಷ್ಪಾವಂತ ರಾಜಕಾರಣ ಮತ್ತು ಅಧಿಕಾರಿಗಳು ಸಹ ಅಷ್ಟೇ ಮುಖ್ಯ. ಆದೆ ದೇಶ ಭ್ರಷ್ಟತೆಯಿಂದ ತುಂಬಿ ಹೋಗಿದ್ದು, ಲಂಜ ಇಂದು ಎಲ್ಲಿಡೆ ತಾಂಡವವಾಡುತ್ತಿದೆ. ಇದು ದೇಶದ ಬೆಳವಣಿಗೆ ಮಾರಕ. “ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು”. ಎಂದು ಕಲಾಂ ರವರು ಹೇಳುತ್ತಾರೆ. ಪ್ರಸ್ತುತದಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಕಾರ್ಯನಿರ್ವಹಿಸುವ ಒಬ್ಬ ಕೆಳದರ್ಜೆಯ ನೋಕರ ಕೊಡ ಇಂದು ವ್ಯಾಧರಿಂದ ಹಣ ಪಡೆದುಕೊಳ್ಳುತ್ತಾನೆ. ಅಂದರೆ ಇಲ್ಲಿನ ವ್ಯವಸ್ಥೆ ಯಾವ ಸ್ಥಿತಿಗೆ ಇಳಿದಿದೆ ಎಂಬುದು ಮನವರಿಕೆಯಾಗುತ್ತದೆ. ಸ್ವಲ್ಪಮಟ್ಟಿಗಾದರೂ ಭ್ರಷ್ಟತೆ ಕಡಿಮೆ ಮಾಡಬೇಕೆಂದರೇ ಅದು ಉತ್ತಮ ಶೀಕ್ಷಣಿಂದ ಮಾತ್ರ ಸಾಧ್ಯ. ಶೀಕ್ಷಿತನಾದರೆ ಈ ಎಲ್ಲಾ ಅನ್ಯಾಯವನ್ನು ತಡೆಯಲು ತನಗಿರುವ ಹಕ್ಕು ಬಾಧ್ಯತೆಗಳನ್ನು ಸಮನಾಗಿ ಕೇಳಲು ಸಾಧ್ಯ. ಈ ನಡುವೆ ಎಷ್ಟೋ ಶೀಕ್ಷಿತರೇ ಈ ರೀತಿಯ ಭ್ರಷ್ಟತೆಯಲ್ಲಿ ಹೊಡಗಿಕೊಂಡಿರುವುದು ನಮ್ಮ ಸಮಾಜದ ವಿಪರ್ಯಾಸವೇ ಆಗಿದೆ. “ಜಾನ್ನವೆಂಬುದು ಎಂದಿಗೂ ನಿಂತ ನೀರಾಗಬಾರದು ಸದಾ ಹೆಚ್ಚುತ್ತೇ ಇರಬೇಕು. ಇದು ನಿಮ್ಮ ವ್ಯೇಯಕ್ತಿಕೆ ಸ್ವಾತಂತ್ರ ಪಡೆಯಲು ಬೇಕಾದ ಅಸ್ತಿ” ಎಂಬ ಕಲಾಂ ಅವರ ಮಾತಿನಂತೆ ನಮ್ಮ ದೇಶವನ್ನು ಲಂಜ ಮುಕ್ತ ದೇಶವನ್ನಾಗಿ ಮಾಡಿ ನ್ಯಾಯಯುತವಾದ ಆಡಳಿತ ನಡೆಸಬೇಕು ಎಂಬುದನ್ನು ಕೆವಿ ದುಂಡಿಮರು ತಮ್ಮ ಅಭಿಪ್ರಾಯವನ್ನು ಈ ರೀತಿ ಹೇಳಿದ್ದಾರೆ.

ಈ ಬಳ್ಳಿಯದಲ್ಲಿ

ಅನ್ನತ್ವಾರೆ ವ್ಯಾಧರು

ಹೌದು ಮೆಣಸಿನಕಾರ

ಮಾತ್ರಪಲ್ಲಿ ಅಧಿಕಾರ

ಅಂಹಕಾರ-ಮಹಕಾರ

ಲಂಜ ಸ್ವಿ-ಕಾರ

ಹೆಚ್ಚು ಕಾರ ದೇಹಕ್ಕೆ ಹೇಗೆ ಬಳ್ಳಿಯದಲ್ಲವೋ ಹಾಗೆ ಅಮಲಿನ ಅಧಿಕಾರ, ಅಹಂಕಾರ, ಲಂಜ ಸ್ವಿಕಾರ ದೇಶಕ್ಕೆ, ದೇಶದ ಅಭಿವೃದ್ಧಿಗೆ ಮಾರಕ ಎಂದು ಭ್ರಷ್ಟತೆಯನ್ನು ಸಾಧು ನೆಲೆಯಲ್ಲಿಯೇ ವಿರೋಧಿಸಿದ್ದಾರೆ.

ಜಾತೀಯತೆ, ಅಸ್ವತ್ಯಾತೆ ಹಿಂದಿನಿಂದಲೂ ಬೆಳೆದು ಬಂದಿದ್ದು ಸಮಾಜದಿಂದ ಬೇರೆಡಿಸಿಲಾಗದಂತೆ ಹಬ್ಬಿ ನುಲಿದುಕೊಂಡಿದೆ. ಸಾರ್ವಜನಿಕವಾಗಿ ಬಿನ್ನಾಭಿಪ್ರಾಯ ವ್ಯಕ್ತಪಡಿಸುವ ವಾತಾವರಣವೇ ಇಲ್ಲದ ಹಾಗೆ ಮಾಡಿದೆ. “ಹಿಂದೂ ಒಬ್ಬನ ಸಾರ್ವಜನಿಕ ಜೀವನ ಆತನ ಜಾತಿಗೆ ಸೀಮಿತವಾಗಿದೆ”⁷. ತನ್ನ ಜಾತಿಗೆ ಆತ ವಿಧೇಯನಾಗಿರುತ್ತಾನೆ. “ಸಹ ಪಂಕ್ತಿ ಭೋಜನ ಮತ್ತು ಅಂತರಾಂತಿಯ ವಿವಾಹಗಳು ಸಮಾಜದಲ್ಲಿ ಸಹಜವಾದಾಗ ಜಾತಿ ತನ್ನ ಹಲ್ಲು ಉಗುರುಗಳನ್ನು ಕಳೆದುಕೊಳ್ಳುತ್ತವೆ”⁸. ಎಂಬ ಡಾ.ಅಂಜೇಧ್ವರವರ

ನಿಲ್ವ ಸರಿಯಾದದ್ದೆ. ಜಾತಿ ಮೇಲ್ಮೈಟಕ್ಕೆ ಕಾಣುವ ವಸ್ತುವಲ್ಲ. ಅದು ಮನುಷ್ಯರ ಮನೋಧರ್ಮದಲ್ಲಿ ಆಗಬೇಕಿರುವ ಬದಲಾವಣೆ. ಧರ್ಮ, ಜಾತಿಯ ಹೆಸರಲ್ಲಿ ಇಂದು ಅನೇಕ ಫೋರ್ ಕೃತ್ಯಾಳೀ ನಡೆದಿವೆ. ಆದರೆ ಯಾವ ಮಾನೋರೂಪಾಯಿಗಳು ಜಾತಿಯತೆಯನ್ನು ಕಡಿಮೆಮಾಡಿಲ್ಲ. ಸದ್ಯ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪ್ರಸ್ತುತದಲ್ಲಿ ಬದಲಾವಣೆಯ ಹಾದಿಯನ್ನು ಹಿಡಿದಿದೆ ಎಂಬುದು ತೃಪ್ತಿದಾಯಕವಲ್ಲದಿದ್ದರೂ, ಸಮಾಧಾನಕರವಾಗಿದೆ.

ಜಾತಿಗಳ ಸ್ವಯಂ ಅಧಿಕಾರಿಗಳ ನಡುವೆಯೂ ಮೇಲು-ಕೇಳಿನ ತಾರತಮ್ಯ ಸೃಷ್ಟಿಸಿ ಪ್ರತಿ ಜಾತಿಯೂ ತನಗಿಂತ ಮೇಲ್ಮೈಯ ಬಗ್ಗೆ ಅಸೂಯೆ ಪಡುವ ಮೇಲಿನ ಜಾತಿಯವರು ತನಗಿಂತ ಕೆಳವಾಗದವರನ್ನು ಕೇಳಾಗಿ ಕಾಣುವ ವಾತಾವರಣ ಸೃಷ್ಟಿಸಿದೆ. “ಜಾತ್ಯಾತ್ಮಿತವಾದ ಈ ದೇಶದಲ್ಲಿ ಮತಾಂಧ ಜಾತಿವಾದಿಗಳಿಗೆ ಮಾತ್ರ ಜಾಗವಿಲ್ಲ”. ಪ್ರತಿ ಜಾತಿಯವರು ಜಾತಿಯ ಏಣಿಯಲ್ಲಿ ತಮಗಿಂತ ಕೆಳಗಿನ ಜಾತಿಗಳಿವೆ ಎಂದು ಸಮಾಧಾನ ಪಡುತ್ತಾರೆ. ಜಾತಿ ಎನ್ನುವ ಭೂತ ಎಲ್ಲರನ್ನು ಹಿಂಬಾಲಿಸಿದೆ. ವಿಶ್ವದ ಅಶಾಂತಿಗೆ ಮತಗಳಿಗೆ ಕಾರಣವೆನ್ನುವುದನ್ನು ಕುವೆಂಪು ತಿಳಿಸುತ್ತಾರೆ. ಭೇದ ವಿಭೇದಗಳನ್ನು ಸೃಷ್ಟಿಸಿ ಶೋಷಣೆಯನ್ನು ಹೋತ್ತಾಹಿಸಿ ಅಜಾಧ ವೌಢಗಳನ್ನು ಭಿತ್ತಿ ರಾಷ್ಟ್ರಪ್ರೇಮಕ್ಕೆ ಕುತ್ತು ತರುತ್ತಿದ್ದಾರೆ. ಸಮಾಜಕ್ಕೆ ಅಂಟಿಕೊಂಡಿರುವ ಈ ಜಾತಿ ಮನುಷ್ಯರ ನಡುವೆ ಅಭೇದ ಕೆಲ್ವಿಸುವುದಲ್ಲದೆ ಅವರಲ್ಲಿ ಕೋಮುಗೆಲಭಗಳನ್ನು ಹೆಚ್ಚಿಸುತ್ತಿವೆ. ಪ್ರತಿಯೊಂದರಲ್ಲಿ ಶ್ರೇಷ್ಠ, ಕನಿಷ್ಠ ಸಂಪ್ರದಾಯ ಹುಡುಕುವ ಮನುಷ್ಯ ವ್ಯವಾಹಿಕ ಸಂಬಂಧ ಬೆಳೆಸುವುದರಲ್ಲಿ ಜಾತಿಯ ಕೀರಿಟಿ ಹೊತ್ತು ತರುತ್ತಾನೆ.

ಜಾತಿಯವರನ್ನೇ

ಪ್ರೀತಿಸಿದರೆ

ಆಗಬಹುದು ವಿವಾಹ

ಜಾತಿ ಬಿಂಬಿ

ಪ್ರೀತಿಸಿದರೆ

ಆಗುತ್ತದೆ ವಿವಾದ

ಸಮಾಜದಲ್ಲಿ ಜಾತಿಯ ಭೂತದ ಪ್ರಾಶ್ನೆಗೆ ಕಂಡು ಈ ರೀತಿ ಟೀಕಿಸಿದ್ದಾರೆ. ಜಾತಿ ಮನುಷ್ಯ ಮನುಷ್ಯನಲ್ಲಿ ವ್ಯೇಷಣ್ಯ ಹೆಚ್ಚಿಸುತ್ತದೆ. ಧರ್ಮಾಂಧತೆಯನ್ನು ಬೆಳೆಸುತ್ತದೆ. “ಮಾನವ ಕುಲಂ ತಾನೋಂದ ವಲಂ”. ಎನ್ನುವ ಹಾಗೆ ಮನುಷ್ಯರಲ್ಲರು ಒಂದೇ ಜಾತಿ ಅದು ಮನುಷ್ಯ ಜಾತಿ ಎಂದುಕೊಂಡರೆ ಉತ್ತಮ ಸಮಾಜವನ್ನು ಸಮ ಸಮಾಜವನ್ನು ಕಾಪಾಡಲು ಸಾಧ್ಯ ಎಂಬ ಆಭಿಪ್ರಾಯ ಕೆವಿಯದು.

ವರದಕ್ಕಿಂತ ಕೇವಲ ವಿವಾಹ ಸಂಬಂಧ ಆಚರಣೆ ಮಾತ್ರವಾಗಿರದೆ ಅದೊಂದು ಸಾಮಾಜಿಕ ಸಮಸ್ಯೆಯಾಗಿದೆ. ಇದು ಹೆಣ್ಣಿನ ಕುಟುಂಬಕ್ಕೆ ಒದಗುವ ಅಪಾಯ. “ವಿವಾಹವಾಗುವಾಗ ವರದಕ್ಕಿಂತ ಪಡೆದ ಯುವಕನು ತನ್ನ ಸಮಾಜವನ್ನು ಹಾಗೂ ಶಿಕ್ಷಣವನ್ನು ಅವಹೇಳಿನ ಮಾಡುತ್ತಾನೆ. ಹಾಗೂ ಸ್ತ್ರೀತನಕ್ಕೆ ಅಪಚಾರ ಮಾಡುತ್ತಾನೆ. ಈ ಬಗೆಯ ದುರಾಚಾರವನ್ನೆಸಗಿ ಪಡೆದ ಚಿನ್ನದಿಂದ ಕ್ಯಾಯನ್ನು ಹೊಲಸು ಮಾಡಿಕೊಂಡ ಯುವಕನನ್ನು ಸಮಾಜ ತಿರಸ್ಕರಿಸಬೇಕು. ಯಾವನೇ ಒಬ್ಬ ಯುವಕ ವರದಕ್ಕಿಂತ ಹೊಟ್ಟರೇನೆ

ತಾನು ಪಡೆದ ಶಿಕ್ಷಣಕ್ಕೆ ಅವಮಾನ ಗೈಯುತ್ತಾನೆ ಮತ್ತು ತನ್ನ ದೇಶಕ್ಕೂ ಕಳಂಕ ತರುತ್ತಾನೆ. ಹಾಗೂ ಮಹಿಳೆಯರ ಸಾಫ್ನಮಾನಗಳನ್ನು ಅಗೋರವಯುತವಾಗಿ ಕಾಣುತ್ತಾನೆ.”¹⁰ ಎಂದು ಗಾಂಥಿಜಿ ಹೇಳುತ್ತಾರೆ. ಯಾರು ಏನೇ ಹೇಳಿದರು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಹೆಣ್ಣಿನ್ನು ಹಾಗೂ ಹೆತ್ತವರನ್ನು ಭಾದಿಸುತ್ತಿರುವುದಂತು ಇಂದಿಗೂ ತಪ್ಪಿಲ್ಲ. ವರದಕ್ಷಿಣೆ ಕಿರುಕುಳದಿಂದ ಸಾವು ಸಂಭವಿಸುತ್ತಿರುವುದು ನಿತ್ಯದ ಸುದ್ದಿಗಳಾಗಿವೆ. ಮದುವೆಗೆ ಮನ್ನ ಮತ್ತು ಅನಂತರವೂ ಮುಂದುವರೆದು ಕೊನೆಗೆ ಹೆಣ್ಣಿನ್ನು ನುಂಗುವುದರೊಂದಿಗೆ ಕೊನೆಯಾಗುವ ಈ ರೋಗ ವಿದ್ಯಾವಂತರು ಅವಿದ್ಯಾವಂತರೆಂಬ ತಾರತಮ್ಯ ಮಾಡದೆ ಹರಡಿಕೊಂಡಿದ್ದಲ್ಲದೆ ಸಾಂಕ್ರಾಂತಿಕ ರೋಗದಂತೆ ಹರಡುತ್ತಲೇ ಇದೆ. ಸ್ತ್ರೀಯರಿಗೆ ಕೆಳಮಟ್ಟದ ಸ್ಕೃಂಮಾನಗಳು ಪ್ರಾಪ್ತವಾಗಲು ವರದಕ್ಷಿಣೆಯು ಕಾರಣವಾಗಿದೆ. ಈ ಪದ್ಧತಿ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಸ್ತ್ರೀ ಮರುಪರ ಸಮಾನತೆಗೆ ಅಡ್ಡಿಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ವರದಕ್ಷಿಣೆ ಎಂಬುದು ಬೇರೆ ಬೇರೆ ರೂಪಗಳನ್ನು ಪಡೆದು ಅದು ಮುಂದುವರಿಯುತ್ತಲೇ ಇದೆ. ವರದಕ್ಷಿಣೆ ಎಂಬ ಪಿಡುಗು ಕೆಲವೋಮೈ ಅಸಹಾಯಕ ಸ್ತ್ರೀಗೆ ಬರುವುದುಂಟು. ಕೆಲವೋಮೈ ವರದಕ್ಷಿಣೆಯು ಅಪೇಕ್ಷೆಯೇ ಇಲ್ಲದೇ ಕೆಲವರು ಕೊಡುತ್ತಾರೆ. ಅದೂ ಸಹ ವರದಕ್ಷಿಣೆಯು ಪಿಡುಗನ್ನು ಪ್ರೋತ್ಸಾಹಿಸಿದಂತೆಯೇ ಆಗುತ್ತದೆ. ಇವತ್ತಿನ ಯುಗದಲ್ಲಂತು ಹಣ ನೋಡಿ ಟ್ರೈಡಿ ಮಾಡುವವರು ಹೆಚ್ಚಿದ್ದಾರೆ.

ಅಂದು ಹಾಡುತ್ತಿದ್ದ
ಆ ಹಡಗಿಯ ಜೊತೆ
ಪ್ರೇಮಗೀತೆ
ವೋಲೆ ವೋಲೆ ವೋಲೆ
ಇಂದು ಹೇಳುತ್ತಾನೆ
ಕೊಡಿ ವರದಕ್ಷಿಣೆ
ಇಲ್ಲವಾದರೆ ಮದುವೆ
ಒಲ್ಲೆ ಒಲ್ಲೆ ಒಲ್ಲೆ

ಎಂದು ಕೆವಿ ಡುಂಡಿಮರು ತಮ್ಮ ಧಾಟಿಯಲ್ಲಿಯೇ ಅಧ್ಯ್ಯಾಸುತ್ತಾರೆ. ಎಪ್ಪೇ ಬಲಿಪ್ಪ ಕಾನೂನುಗಳಿದ್ದರೂ ತಪ್ಪಿತಸ್ಥರನ್ನು ಶಿಕ್ಷಿಸುತ್ತಿಲ್ಲ. ಬಹುತೇಕ ಜನರಿಗೆ ಈ ಸಂಬಂಧದ ಕಾನೂನುಗಳ ಅರಿವಾಗಲೇ ಅವುಗಳ ಕಾರ್ಯಾನುಷ್ಠಾನದ ಕ್ರಮವಾಗಲಿ ತಿಳಿದಿಲ್ಲ. ಆದ್ದರಿಂದ ವರದಕ್ಷಿಣೆ ಮತ್ತು ಅದರ ದುಷ್ಪರಿಣಾಮಗಳನ್ನು ಕುರಿತು ಹೆಚ್ಚು ಹೆಚ್ಚು ಅರಿವಿನ ಕಾರ್ಯಕ್ರಮಗಳು ಇನ್ನೂ ಆಗಬೇಕು. ಕಾನೂನಿನ ಭದ್ರತೆಯನ್ನು ಹೆಚ್ಚಿಸಬೇಕು.

ಉಪಸಂಹಾರ

ಒಟ್ಟಾರೆಯಾಗಿ ಹಾಸ್ಯದ ನೆಲೆಯಲ್ಲಿ ಅಭಿವೃದ್ಧಿವಾಗಿರುವ ಡುಂಡಿರಾಜರ ಸಾಮಾಜಿಕ ಕಳೆಕೆಳಿಗಂಭೀರವಾದದ್ದು. ಬರವಣಿಗೆ ಯಾವುದೇ ರೂಪ ಪಡೆದುಕೊಳ್ಳಬಹುದು. ಆದರೆ ಅದರ ಪರಿಣಾಮ ಗಂಭೀರವಾಗಿರಬೇಕು ಎಂಬುದಕ್ಕೆ ಇವರ ಹನಿಗವನಗಳು ಸಾಕ್ಷಿಯಾಗಿವೆ. ಎಪ್ಪು ಪದಗಳಿವೆ ಅಥವಾ

ಎಷ್ಟು ಮಟಗಳಿವೆ ಎಂಬುದಕ್ಕಿಂತ ವಿಷಯ ಎಷ್ಟು ವಿಶಾಲತೆಯನ್ನು ಪಡೆದಕೊಂಡಿದೆ ಎಂಬುದೇ ಮುಖ್ಯವಾಗುತ್ತದೆ. ಓದುಗರ ಆಸಕ್ತಿಗೆ ಅನುಗುಣವಾಗಿ ಬರವಣಿಗೆಯ ಶೈಲಿ ಬದಲಾದರೂ ಸಮಾಜದ ವಿಶಿಷ್ಟಕ ದೃಷ್ಟಿಯಿಂದ ನೋಡುವ ಲೇಖನ ವಿಚಾರಗಳು ಸಮಾಜಮುಖಿಯಾಗೇ ಇರುತ್ತದೆ. ನೋಡುವ ದೃಷ್ಟಿಕೋನ ಆ ಸೂಕ್ತಕ್ರಿಯೆಗಳನ್ನು ಅರಿತುಕೊಳ್ಳುವ ಸಹ್ಯದಯ ಸಮಾಜಕ್ಕೆ ಅಗತ್ಯವಾಗಿರುತ್ತಾನೆ. ಮಹಾಕಾವ್ಯಗಳಲ್ಲಿ ವ್ಯಕ್ತವಾಗುತ್ತಿದ್ದ ಮೌಲ್ಯಯುತವಾದ ವಿಷಯಗಳು, ಸಾಮಾಜಿಕ ಕಳಕಳಿಯುಳ್ಳಂತಹ ವಿಚಾರಗಳು ಸಣ್ಣಪುಟ್ಟ ಹನಿಗವನಗಳ ಮೂಲಕ ಬರುತ್ತಿವೆ. ಇಂದಿನ ಫಾಸ್ಟ್ ಫುಡ್ ಸಮಾಜಕ್ಕೆ ಈ ಹನಿಗವನಗಳು ಫಾಸ್ಟ್ ಸಾಹಿತ್ಯವಾಗಿ ಓದುಗರನ್ನು ಮುಟ್ಟಿತ್ತದೆ. ಮೇಲು ನೋಟಕ್ಕೆ ಪದಗಳು ಮಟ್ಟದೆನಿಸಿ ಓದಿಗೆ ಸಂಕೋಷವನ್ನು ಕೊಡುತ್ತಾ ಜೋತಿಗೆ ಒಂದು ಒಳಶುಂಘ ಕೊಡುವ ಹಾಗೆ ಪದಗಳನ್ನು ಒಳಗೊಂಡಿದೆಗೆ ಹೊಡೆಯುತ್ತಾರೆ. ಹೀಗೆ ಸಣ್ಣ ಕಿರುನಗೆಯಲ್ಲಿಯೂ ಸಹ ಮೌಲ್ಯಯುತ ವಿಚಾರಗಳು ಹಾಗೂ ಸಾಮಾಜಿಕ ಕಳಕಳಿಯುಳ್ಳಂತಹ ಅಂಶಗಳು ದುಂಡಿರಾಜರ ಹನಿಗವನಗಳಲ್ಲಿ ಬಿಂಬಿತವಾಗಿವೆ.

ಕೊನೆಟಿಪ್ಪಣಿ

1. ನಾಯಕ ಏ. ಗ. (1998). ಕನ್ನಡದಲ್ಲಿ ಹನಿಗವನಗಳು. ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು. ಪು. 1
2. ಮೂರಣಚಂದ್ರ ತೇಜಸ್ಸಿ ಕೆ. ಪಿ. ಅನ್ನದ ಖುಣ (ಜಾಲತಾಣದ ಮಾಹಿತಿ)
3. ದ ರಾ ಬೇಂದ್ರೆ. (2014). ನಾದ ಲೀಲೆ. ಶ್ರೀಮಾತಾ ಪ್ರಕಾಶನ, ಮೃಬ್ಧಿ. ಪು. 38
4. ಪ್ರಭಸ್ಥಾಮಿ ಕಟ್ಟವಾಡಿ ಬಿ. (2016). ನನ್ನೊಳಗಿನ ಬಯಲಲ್ಲಿ ರಚನಾ ಪ್ರಕಾಶನ, ಮೃಸೂರು. ಪು.22
5. ಮೂರಣಚಂದ್ರ ತೇಜಸ್ಸಿ ಕೆ. ಪಿ. (2012). ಹೊಸ ವಿಚಾರಗಳು. ಪುಸ್ತಕ ಪ್ರಕಾಶನ, ಮೃಸೂರು. ಪು. 421
6. ಮೂರಣಚಂದ್ರ ತೇಜಸ್ಸಿ ಕೆ. ಪಿ. (2011). ಸಹಜ ಕೃಷಿ. ಪುಸ್ತಕ ಪ್ರಕಾಶನ, ಮೃಸೂರು. ಪು.3
7. ಸುಭಿಣ್ಣ, ಕೆ. ವಿ. (2009). ಡಾ. ಬಿ ಆರ್ ಅಂಬೇಢರ್ ಅವರ ಆಯ್ದು ಬರಹಗಳು. ಅಕ್ಷರ ಪ್ರಕಾಶನ, ಹೆಗ್ಲೋಡು (ಸಾಗರ) ಕನಾರಟಕ. ಪು.32
8. ಅದೇ., ಪು.41
9. ದೇ.ಜ ಗೌ (2014). ಕುವೆಂಪು ಸಾಹಿತ್ಯವಲೋಕನ. ಪ್ರಸಾರಾಂಗ. ಮೃಸೂರು ವಿಶ್ವವಿದ್ಯಾನಿಲಯ, ಮೃಸೂರು. ಪು 325
10. ಹಾಲತಿ ಸೋಮೇಖ್ಯೋ(2008). ಸ್ತ್ರೀಪರ. ವಿಶ್ವಯ ಪ್ರಕಾಶನ, ಮೃಸೂರು.

ಪರಾಮರ್ಶನ ಗ್ರಂಥಗಳು

- ದುಂಡಿರಾಜ್ ಎಚ್. (2012). ಹನಿ ವಿಜಾನೆ. ಅಂಕಿತ ಪುಸ್ತಕ, ಬೆಂಗಳೂರು
- ದುಂಡಿರಾಜ್ ಎಚ್. (೨೦೧೬). ಹನಿ ರಂಜನಿ. ಸಪ್ತ ಬುಕ್ ಹೋಸ್, ಬೆಂಗಳೂರು
- ಸತ್ಯನಾರಾಯಣ ಎಚ್. ಎಸ್ ಮತ್ತು ಎನ್ ರಾಮನಾಥ್. (೨೦೨೦). ದುಂಡಿ ಮಲ್ಲಿಗೆ. ತೇಜು ಪಬ್ಲಿಕೇಶನ್ಸ್, ಬೆಂಗಳೂರು